

ಹೊಡೀ ನಗಾರಿ ಮೇಲೆ ಕೈಯ

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi
- 2. Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao
- 3. Ref.:** Shri Purandara Dasara Sahitya Part – 3, Mahatmya Gnyana, edited by Shri Betageri Krishna Sharma and Shri Bengeri Huchhu Rayaru. These lyrics are slightly different and are not considered here.
- 4. Note:** Lyrics in both the above references are matching fully. Singer has followed these lyrics.

ರಾಗ: ನಾದನಾಮುಕ್ತಿಯೆ ತಾಳ: ಆದಿ

ಹೊಡೀ ನಗಾರಿ ಮೇಲೆ ಕೈಯ, ಘಡ ಘಡ
ಹೊಡೀ ನಗಾರಿ ಮೇಲೆ ಕೈಯ || ಪ ||

ಮೃಡ ವಂದ್ಯನ ಪದ ಬಿಡದೆ ಭಜಿಪರಘ
ಬಿಡಿಸಿ ಪೊರವ ಜಗದೊಡೆಯನೆ ಪರನೆಂದು || ಅಪ ||

ವೇದಗಮ್ಯ ಸಕಲಾರ್ತಿ ನಿವಾರಕ
ಮೋದವೀವ ಮಧುಸೂದನ ಪರನೆಂದು || 1 ||

ನಿಷ್ಠೆಯಿಂದ ಮನಮುಟ್ಟಿ ಭಜಿಪ ಜನ-
ರಿಷ್ಟವ ಕೊಡುವ ಶ್ರೀ ಕೃಷ್ಣನೆ ಪರನೆಂದು || 2 ||

ವಂದಿಪ ಜನರಘೃಪ್ಯಂದ ಕಳೆದು ಮುದ-
ದಿಂದ ಪೊರವ ಮುಕುಂದನೆ ಪರನೆಂದು || 3 ||

ವಾಸುದೇವ ತನ್ನ ದಾಸ ಜನರ ಹೃದ್-

ವಾಸನಾಗಿ ಇಹ ಶ್ರೀಶನೆ ಪರನೆಂದು || 4 ||

ಇಂದಿರೇಶ ಪರನೆಂದು ಭಜಿಸುವರ
ಬಂದು ಕಾಯ್ವ ಗೋವಿಂದನೆ ಪರನೆಂದು || 5 ||

ಗಾನಲೋಲ ತನ್ನ ಧ್ಯಾನಿಸುವರನೆಲ್ಲ
ಮಾನದಿಂದ ಕಾಯ್ವ ಶ್ರೀನಿಧಿ ಪರನೆಂದು || 6 ||

ಈ ಪೃಥಿವೀಯೋಳು ವ್ಯಾಪಕನಾಗಿಹ
ಶ್ರೀಪತಿ ಪುರಂದರ ವಿರಲನೆ ಪರನೆಂದು || 7 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಮೃಡವಂದ್ಯ - ರುದ್ರನಿಂದ ಪೂಜಿತನಾದ.

ವೇದಗಮ್ಯ - 'ಸದಾಗಮೈಕವೇದ್ಯಂ' ಎಂಬ ಮಧ್ವಾಚಾರ್ಯರ ಮಾತಿನ ಛಾಯೆ.

ವೇದಗಮ್ಯ - 'ಸದಾಗಮೈಕವೇದ್ಯಂ' ಎಂಬ ಮಧ್ವಾಚಾರ್ಯರ ಮಾತಿನ ಛಾಯೆ.

ಆರ್ತಿ = ಕಷ್ಟ

ಸಕಲಾರ್ತಿ ನಿವಾರಕ - ಎಲ್ಲ ದುಃಖಗಳನ್ನೂ ತೊಲಗಿಸುವವನು.

ಮೋದವೀವ - ಎಲ್ಲ ಜೀವರಿಗೆ ಅವರವರ ಯೋಗ್ಯತಾನುಸಾರವಾಗಿ ಆನಂದವನ್ನು ನೀಡುವವನು.

ಅಘವೃಂದ - ಪಾಪಗಳ ಗುಂಪು.

ಹೃದಯ ವಾಸ - ಬಿಂಬರೂಪಿಯಾಗಿ; 'ಹೃದದಿ ತಿಷ್ಠಾಮಿ' 'ಹೇದ್ದೇಶೇಽರ್ಜುನ ತಿಷ್ಠತಿ' ಮೊದಲಾದ
ಸ್ಮೃತಿವಚನಗಳಿವೆ.

ಗಾನಲೋಲ - ನಾರದನಿಗೆ ನಾರಾಯಣನು ಹೇಳಿದ ಮಾತು, 'ಮಧ್ಯಕ್ತಾಯತ್ರ ಗಾಯಂತಿ ತತ್ರತಿಷ್ಠಾಮಿ'.

ಶ್ರೀನಿಧಿ ಪರನೆಂದು - ಲಕ್ಷ್ಮಿಯನ್ನು ತನ್ನ ವಕ್ಷಸ್ಥಲದಲ್ಲೇ ನೆಲೆಗೊಳಿಸಿರುವ ನಾರಾಯಣನೇ
ಸರ್ವೋತ್ತಮನೆಂದು.

ಈ ಪೃಥಿವೀಯೋಳು ವ್ಯಾಪಕನಾಗಿಹ - 'ಸ ಭೂಮಿಂ ವಿಶ್ವತೋ ವೃತ್ತಾ' ಎನ್ನು ಪುರುಷಸೂಕ್ತ ಮಾತಿನ ಛಾಯೆ.

Classification: Keerthane

Ankita: purandara vittala

Location: NA

Category: Hari Sarvottama

Sub-Category: kai, Krishna, bhajane, loka, mana, jana, mukunda, govinda,
dhyAna, sripati, bhumi, veda,

Pravachana: NA

Explanation: NA